



ನವೆಂಬರ್ 11, 2023ರ ಸಂಚೇ, ನಾನು ಸೇಂಟ್ ಮಾರ್ಕ್ ಕ್ಯಾಥೆಡ್ರಲ್‌ಗೆ ಬಂದಿದ್ದೆ, ಮಹಾರಾಷ್ಟ್ರದಿಂದ ಆಗಮಿಸಿದ್ದ ಸುರೇಶ್ ರಾಮಕೃಷ್ಣ ಧೋಂಡೆ ಅವರನ್ನು ಭೇಟಿಯಾಗಿ ಮಾತನಾಡಲು.

‘ನಾನು ಕುಪ್ಪರೋಗಿಯಾಗಿದ್ದೆ, ಬಡತನದ ಹಳ್ಳಿಯಲ್ಲಿ ನಿಶ್ಚಯನಾಗಿ ಹಾಸಿಗೆ ಹಿಡಿದಿದ್ದೆ. ಕೈಬೆರಳುಗಳು ಉದಿ ಡೊಂಕಾಗಿ ಉಂಟ ಮಾಡಲೂ ಸಾಧಾವಿಲ್ಲದೆ, ಅಮೃತಾಯಿಗೆ ತುತ್ತು ಇಡಬೇಕಿದ್ದ ಸ್ಥಿತಿ. ಆತ್ಮಹತ್ಯೆಯಂದೇ ನನಗಿರುವ ದಾರಿ ಎಂದು ಯೋಚಿಸಿದ್ದೆ’ – ಆರೋಗ್ಯದಿಂದ ಮಿಂಚುತ್ತಿರುವ ಸುರೇಶ್ ಹೇಳಿದಾಗ ನಂಬಲು ಕಪ್ಪವಾಗಿತ್ತು. ಕುಪ್ಪರೋಗವೆಂದರೆ ಭಿಕರ ಚಿತ್ರಗಳು ಕಣ್ಣಿ ಮುಂದ ಮೂಡುತ್ತವೆ. ಮೊಂಡಾದ ಮೂಗು, ವಿರೂಪಗೊಂಡ ಕ್ಯಾಲಿನ ಬೆರಳುಗಳಿಗೆ ಬ್ಯಾಂಡೇಜ್‌ ಕಟ್ಟಿಕೊಂಡು ಬ್ರಿಕ್ಸೆ ಬೇಡುವ ಚಕ್ಕಾಗಳು ಬೇಡವೆಂದರೂ ಕಣ್ಣಿ ಮುಂದ ಪ್ರಟಿದು ಕಾಡುತ್ತವೆ. ಜನ ಕುಪ್ಪರೋಗಿಗಳನ್ನು ಮುಟ್ಟಿರೂ ತಮಗೆ ರೋಗ ಬರುವುದೆಂಬಂತೆ ಅವರನ್ನು ಒಬ್ಬ ದಾರಿದ್ದಾರು. ಅವರು ಉರಿ ಹೊರಗೆಲ್ಲೋ ಕುಪ್ಪರೋಗಿಗಳ ಕಾಲೊನಿಯಲ್ಲಿ ಯಾರ ಕಣ್ಣಿಗೂ ಕಾಣಿದಂತೆ ಬದುಕಿಂತೆಯಾದು ಬಯಸುತ್ತಾರೆ.

‘ನಿಮಗೆ ಗೊತ್ತೆ, ಇಂದಿಗೂ ಕುಪ್ಪರೋಗಿಗಳನ್ನು ಸಮಾಜ ಮಾತ್ರ ಅಲ್ಲ, ನಮ್ಮ ಕಾನೂನು ಕಾಡಾ ತಾರತಮ್ಯದಿಂದ ನೋಡುತ್ತಿರೇ? ಕುಪ್ಪರೋಗಿಗೆ ಟ್ರೈಂಳ್ ಲ್ಯಾನ್ನ್ ಕೊಡುವೆಂತಿಲ್ಲ, ಕುಪ್ಪರೋಗಿಗೆ ಕೆಲಸ ಸಿಗುವತ್ತಿಲ್ಲ, ಸಾರ್ವಜನಿಕ ಸಾರಿಗೆ ಬಳಸುವಂತಿಲ್ಲ, ವಿಶ್ವವಿದ್ಯಾಲಯಗಳ ಸಮಿತಿಗಳಲ್ಲಿ ಕೂರುವಂತಿಲ್ಲ, ಕುಪ್ಪರೋಗಿ ಚುನಾವಣೆಗೆ ನಿಲ್ಲಾವಂತಿಲ್ಲ’ – ಸುರೇಶ್ ಪಟ್ಟಿ ಮಾಡುತ್ತಾ ಹೇಳಿದಾಗ ದಿಗ್ಬಂತಳಾರೆ.

ತ್ರೈಮಿನಲ್ಲಿ ಇರುವರೂ ಚುನಾವಣೆಗೆ ನಿಲ್ಲಬಹುದು, ಆದರೆ ಕುಪ್ಪರೋಗಿಗೆ ನಿಲ್ಲಾವಂತಿಲ್ಲ! ಕುಪ್ಪರೋಗಿಗಳಿಂದ ಸಂಪೂರ್ಣವಾಗಿ ಗುಣವಾಗಬಲ್ಲ ರೋಗವಾಗಿದ್ದರೂ, ಇಂದಿಗೂ ನಮ್ಮ ದೇಶದ ಕಾನೂನು ಬದಲಾಗಿಲ್ಲ ಎಂಬುದು ನಂಬಲಾಡ್ಯಾಗಿತ್ತು. ಅತ್ಯಂತ ಫೋರ್ಮಾಟಿವ್ ಆರೋಗ್ಯದಿಂದ 1898ರ ‘ಲೆಪರ್ ಆಕ್ಸ್’ 2016ರಲ್ಲಿ ಪಾಲ್ವೆಮಂಟನಲ್ಲಿ ರದ್ದಾಯಿತು ಎಂದೂ ತಿಳಿದು ಬಯತು. ‘ಆದರೆ ಇಂದಿಗೂ ಕುಪ್ಪರೋಗಿಗಳ ಬದುಕನ್ನು ಕಾಡುತ್ತಿರುವ ಸುಮಾರು 90ಕ್ಕೂ ಹೆಚ್ಚು ತಾರತಮ್ಯದ ಕಾನೂನಿಗಳಿವೆ’ ಎಂದು ಸುರೇಶ್ ತಿಳಿಸಿದರು. ಇಂದು ಕುಪ್ಪರೋಗಿಗಳಿಗೆ ಸಮಾಜ ಅವಕಾಶಗಳನ್ನು, ಘನತೆಯಿಂದ ಎಲ್ಲರಂತೆ ಬದುಕುವ ಮಾನವೀಯ ಹಕ್ಕನ್ನು ತಂದುಕೊಡಲು ಹೋರಾಡುತ್ತಿರುವವರಲ್ಲಿ ಸುರೇಶ್ ಒಬ್ಬರು.

ಸಮಾಜ ಮತ್ತು ಕಾನೂನು ಕುಪ್ಪರೋಗಿಗಳನ್ನು ತಾರತಮ್ಯದಿಂದ ನೋಡಿ ಅವರ ಹಕ್ಕಗಳನ್ನು ವೋಟಕ್ಕಾಗಿಸಿರುವ ಕಾರಣಕ್ಕೆ ಕುಪ್ಪರೋಗಿಗಳು ತಮ್ಮ ರೋಗವನ್ನು ಮುಟ್ಟಿದುವ ಪರಿಸ್ಥಿತಿ ಬಂದಿದೆ. ಗುಣವಾದ ಮೇಲೂ ‘ಕುಪ್ಪರೋಗಿ’ ಎಂಬ



ಸುರೇಶ್ ಮತ್ತು
ಮಂಗಳಾ: ಕುಪ್ಪರೋಗ
ಚಾಗ್ತಿಯ
ರಾಯಭಾರಿಗಳು

ಹಣೆಪಟ್ಟಿ ಬಲವಾಗಿ ಅಂಟಿಸುವುದರಿಂದ ‘ತಾವು ಕುಪ್ಪರೋಗಿಗಳಿಗೆಂಬೆ’ ಎಂದು ತಿಳಿಸಲು ಕೂಡ ಹಿಂಜರಿಯುತ್ತಾರೆ. ಹಾಗೆಂದೇ ಈ ರೋಗದ ಬಗ್ಗೆ ವಿವರಿತ ಭಿತ್ತಿ ಮುಂದುವರೆದಿದೆ. ವಿಶ್ವದ ಅರ್ಥಕ್ಕೂ ಹೆಚ್ಚು ಕುಪ್ಪರೋಗಿಗಳು ನಮ್ಮ ಭಾರತದಲ್ಲಿ ಇರುವುದಕ್ಕೆ, ಕುಪ್ಪರೋಗದ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಲನಗಳು ಕಾರಣವಾಗಿವೆ. ಕುಪ್ಪರೋಗವನ್ನು ಕುರಿತು ಜನಸಾಮಾನ್ಯರ ಅಜ್ಞಾನವನ್ನು ನಿವಾರಿಸಲು ಪಣತೋಟ್ಟೆ ಸುರೇಶ್, ಇದೇ ಕಾರಣಕ್ಕೆ ತಮ್ಮ ವೈಯುತ್ತಿಕ ಬದುಕನ ಹೋರಾಟವನ್ನು ದಿಕ್ಕುವಾಗಿ ಹಂಚಿಕೊಳ್ಳುತ್ತಾ ಬಂದಿದ್ದಾರೆ.

ಸುರೇಶ್ ಅವರು ನನಗೆ ಪರಿಚಯವಾದ್ದು ನನ್ನ ಎಂಬಿಯರಿಗೂ ಕಾಲೇಜಿನ ಸಹಪಾರಿ ಶೈಲಾ ವರ್ಗಿಸ್‌ ಅವರಿಂದ. ನಾನು ನಿವೃತ್ತಿಳಾದಾಗ, ವರ್ವಿವರ್ವಣಗಳ ನಂತರ ಅವರೂದನೆ ಮತ್ತು ಸಂಪರ್ಕ ಏರ್ಪಟ್ಟಿತ್ತು. ಶೈಲಾ ಫಾಲ್ನಿಸ್ (ರೋಗಿಸ್) ನಾಕ್ಷಾನಲ್ಲಿ ‘ಲೆಪ್ಸಿ ಮಿಟನ್’ನಲ್ಲಿ ಕೆಲಸ ಮಾಡುತ್ತಿರುವುದು ತಿಳಿದು ಅಜ್ಞರಿ ಮತ್ತು ಅಭಿವಾನವೇಸಿತ್ತು. ಆಕೆ ಬೆಂಗಳೂರಿಗೆ ಬಂದಾಗ ಒಮ್ಮೆ ಲೆಪ್ಸಿ ಮಿಟನ್ ಬಗ್ಗೆ ಮಾತನಾಡುತ್ತಾ

ಸುರೇಶ್ ಅವರ ಅದ್ಭುತ ಕಡೆಯನ್ನು ಸ್ಥಾಲವಾಗಿ ತಿಳಿದ್ದರು. ಸುರೇಶ್ ಅವರನ್ನು ಭೇಟಿಯಾಗಿ ಅವರ ಬದುಕಿನ ಹೋರಾಟವನ್ನು ದಾಲಿಸಲು ಬಯಸಿದ್ದೆ, ಕಳೆದ ವರ್ವ ಅವರ ಭೇಟಿ ಸಾಧ್ಯವಾಯಿತು.

ಬದುಕು ಸಂಘರ್ಷವಾದಾಗ

ಸುರೇಶ್ ಆರ್. ಧೋಂಡೆ, 1979ರ ನವೆಂಬರ್ 14ರಂದು ಮಹಾರಾಷ್ಟ್ರದ ಬುಲ್ಲಾನ ಜಿಲ್ಲೆಯ ಸಣ್ಣ ಹಳ್ಳಿ ಭಲೇಗಾವಾನಲ್ಲಿ ಜನಿದಿದರು. ಬದು ಮತ್ತು ಬದ ಕುಟುಂಬದಲ್ಲಿ ಇವರೇ ಹಿಡಿಯರು. ಮೂವರು ತಂಗಿಯರು, ಒಬ್ಬ ತಮ್ಮ ಈ ಬ್ರಿಟ್ಟೆ ಹಳ್ಳಿಯಲ್ಲಿ ಬಹುತೇಕ ಜನ ಹಿಂದುಇದಿ ಜನಾಂಗಕ್ಕೆ ಸೇರಿದರು ಮತ್ತು ದಲಿತರು. ತಂದೆ ಏರಡೂವರೆ ಏಕರೆ ಜಮೀನಿನಲ್ಲಿ ಭಳಿಗಿನಿಂದ ಸಂಚೆಯವರೆಗೆ ಬಿಡುವಿಲ್ಲದೆ ದುಡಿದು, ಈ ದೊಡ್ಡ ಕುಟುಂಬದ ಹೊಟ್ಟೆ ಹೋರೆಯುತ್ತಿದ್ದರು. ಮದುಗೆ ಓದಿನಲ್ಲಿ ಜಾಣಿದ್ದ, ಈ ಸೇರಿದರು ಮತ್ತು ದಲಿತರು. ತಂದೆ ಏರಡೂವರೆ ಏಕರೆ ಜಮೀನಿನಲ್ಲಿ ಭಳಿಗಿನಿಂದ ಸಂಚೆಯವರೆಗೆ ಬಿಡುವಿಲ್ಲದೆ ದುಡಿದು, ಈ ದೊಡ್ಡ ಕುಟುಂಬದ ಹೊಟ್ಟೆ ಹೋರೆಯುತ್ತಿದ್ದರು. ಮದುಗೆ ಓದಿನಲ್ಲಿ ಜಾಣಿದ್ದ, ಈ ಸೇರಿದರು ಮತ್ತು ದಲಿತರು. ತಾಲೆಗೆ ಸೇರಿಸಿದರು. ಆದರೆ ತನ್ನ ಕುಟುಂಬವನ್ನು ಬದುತನಾಡಾಗಿ ಕರೆದೊಯ್ದುವುದು